

ಮರಣವು ನಮಿಂಡವಾಗುವಾಗ

ಬಿಂದುವ ಮನೆಂಬಾತ #27

- VI. ಮರಣನೇ ಹನ್ನದಿಂದ, ಅತನು ಬೆಳ್ಳಿಸಿಗೆ ಹಿಂದಿರುಗಿದ ಸಮಯದವರೆಗೆ (ಮುಂದುವರೆಯುವದು).
- S. ಯೆರಣನಲೇಬಿಗೆ ಅಂತಿಮ ಪ್ರಯಾಣ (ಲೂಕ 17:11ಎ) (ಮುಂದುವರೆಯುವದು).
8. ಅತನ ಮರಣದ ಕುಲತು ಶಿಷ್ಯರಿಗೆ ಎಜ್ಜರವಾಗಿರಬೇಕೆಂಬ ಬೋಧನೆ (ಮತ್ತಾಯ 20:17-19; ಮಾರ್ಕ 10:32-34; ಲೂಕ 18:31-34).
 9. ನೇರವರೆ ತುಲತು ಅತನ ಶಿಷ್ಯರಿಗೆ ಬೋಧನೆ (ಮತ್ತಾಯ 20:20-28; ಮಾರ್ಕ 10:35-45).
 10. ಕುರುಡನಾದ ಬಾತೀಮಾಯನ ಸ್ವಾಸ್ಥತೆ (ಮತ್ತಾಯ 20:29-34; ಮಾರ್ಕ 10:46-52; ಲೂಕ 18:35-43).
 11. ಜಕ್ಕಾಯನ ರಕ್ಷಣೆ (ಲೂಕ 19:1-10).
 12. ಶಿಷ್ಯರಿಗೆ ಶಿಸ್ತ - ದಿನಾಲಗಳ ನಾಮ್ಯ (ಲೂಕ 19:11-27).

ಮುನ್ಮುಕ್ತಿ

ಇನ್ನೊಂದು ವಾರದೊಳಗಾಗಿ ಸೀನು ನಾಯಿಗಿ ಎಂಬ ಸುದ್ದಿಯನ್ನು ಕೇಳದಾಗ, ಸಿನ್ನ ಪ್ರತಿಕ್ರಿಯೆ ಏನು?¹ ನಾನು ಏನೂ ಮಾಡಲಾರೆನಲ್ಲಾ ಎಂದು ತಿಂದಿರುತ್ತೇನೆ? ಸೀನು ಸಿನಗಾಗಿ ಹಲಿತಾಹ ಹಡೆಬಹುದೇ? ಸಿನ್ನ ಸ್ವೇಚ್ಛಿತರು ಹಾಗೂ ನಂಬಂಧಿಕರು ಸಿನ್ನನ್ನು ಅದಲನಬೇಕು ಎಂದು ಬಯಸುವಿಯಾ?

ಯೆನುಬಿನ, ಯೆರಣನಲೇಬಿನ ಅಂತಿಮ ಪ್ರಯಾಣದಲ್ಲ, ಅತನು ಸೀಡಿದ ಅನೇಕ ಹಾರ್ಡ್‌ಶಿನ್ಸ್ ಗಮಸಿಂಹದ್ದೇವ. ಈ ಹಾರ್ಡ್‌ಶಿನ್ಸ್ ಅತನ ಪ್ರಯಾಣ ಅಂತ್ಯೋಳಭೂತದೆ. ಅತನ ಈ ಅಂತಿಮ ಮೃಂಜನಲ್ಲ, ತಾನು ಫೋರವಾದ ಮರಣಕ್ಕೆ ಸಮಾಪ್ತಿನ್ನಿರುವನೆಂದು ಅಲ್ಲಿದ್ದನು (ಮತ್ತಾಯ 20:17-20). ಶಿಲುಬೆಯ ಹತ್ತಿರವಾಗುವಾಗ, ಅತನ ಮನಸ್ಸಿನಲ್ಲ ಇದ್ದ ಅಲೋ ಜನೆಗಳೇನು? ಈ ನಂದಭರದಲ್ಲ ಅತನಿಂದ್ದ ಆದ್ದರಿಗಳು ನಮ್ಮ ಜೀವಿತಗಳನ್ನು ನಹ ಹಲಿವರ್ತಿಸುತ್ತದೆ. ಮರಣವ ನಮ್ಮನ್ನು ಸಮಿಂಧಿಸುವಾಗ, ನಾವೇನು ಮಾಡಬೇಕು?

ಅವುಗಳನ್ನು ಎಷ್ಟಿನಲೇಬೇಕು

(ಮತ್ತಾಯ 20:17-19; ಮಾರ್ಕ 10:32-34; ಲೂಕ 18:31-34)

ತೀಕ್ಷ್ಣನು ಹಾಗೂ ಜನರು ಯೆಲಕೋ ಹಟ್ಟಣಾದ ಸಮಿಂಡ ಇದ್ದರು ಎಂದು ಹಾರ ಅರಂಭ ವಾಗುತ್ತದೆ (ಸೋಂಡಿ ಮಾರ್ಕ 10:46). ಅವರು ಜನರು ಯುದಾಯನನ್ನು ದಾಟಲು, ಯೋದಾನನಿನ ಬಳಿ ಇದ್ದ ಸ್ಥಳದ ಪೂರ್ವ ದಿಕ್ಕಿನಲ್ಲಿರಬಹುದು.²

ಅತಂಕವಿರಳಲ್ಲ (ಮಾರ್ಕ 10:32ಎ)

ಅವರು ಯೆರಣನಲೇಬಿನ ದಾಲಯನ್ನು ಹಿಡಿದು ಹೋಗುತ್ತಿರುವಾಗ ಯೆನು ಅವರ

ಮುಂದೆ ಹೋಗುತ್ತಿದ್ದನು ಅವರು (ಸೋಡಿ) ಬೆರಗಾದರು, ಆತನ ಹಿಂದೆ ಬರುವವರು ಬೆರಗಾದರು (ಪಜನ 32೨).³ ಮರಣ ಸಖೀಹಿನುತ್ತಿದ್ದರು ಆತನು ಆತಂಕ ಹಡದೆ ಮುಂದೆ ಹೋದನು. ಆದರೆ ಶಿಷ್ಯರು ಭಯಹಟ್ಟ ಹಿಂದೆ ಸಲಿದರು. ಯೆರೂನಲೇಬಿನ ಅರ್ಥಿಕಾಲಿಗಳ ಆತನನ್ನು ಕೊಲ್ಲಬೇಕೆಂಬ ನಿಣಣಯವನ್ನು ಶಿಷ್ಯರು ಅಲಿಟ್ಟಿದ್ದರು (ಯೋಹಾನ 11:7, 8, 16, 47-54). ಅವರು ಆತನ, ಹಾಗೂ ತಮ್ಮ ಕುಲತಾಗಿ ಆತಂಕಕ್ಕೂಳಿಗಾಗಿದ್ದರು (ಸೋಡಿ ಯೋಹಾನ 11:16).

ಹಿಂಜರಿಯಾಲ್ಲಿ⁴ (ಮತ್ತಾಯ 20:17-19;

ಮಾರ್ಕ 10:32ಃ-34; ಲಾಕ 18:31-34)

ಯೇಣು ತನ್ನ ಶಿಷ್ಯರನ್ನು ಹತ್ಯೆಕವಾಗಿ ಕರೆದೊಯ್ದು, ಅವಲಗೆ ಮುಂದೆ ನಂಭಬಿನ ಬಹುದಾದ ನಂಗತಿಯನ್ನು ತಿಳಿಸಿದನು. ಹ್ಯಾಯಿಃಃ ತಾನು ಹೇಜದ ಪ್ರವಾದನೆಗಳ ಪ್ರಕಾರ ನಂಗತಿಗಳ ನೆರವೇರುತ್ತಿರುವದಲಿಂದ, ಆತನ ಮರಣ ಆತಸ್ಕಿಕವಲ್ಲವೆಂದು ತನ್ನ ಶಿಷ್ಯರು ತಿಳಿಯಬಯಸಿದನು. ಅದು ದೇವರ ಜಯ ಹಾಗೂ ಉದ್ದೇಶದ್ದ ಕ್ಳೇರಿಕೆಯಾಗಿತ್ತು.

“ನಾವು ಯೆರೂನಲೇಬಿಗೆ ಹೋಗುತ್ತಾ ಇದ್ದೇಃ; ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುತ್ತೊಡುವರು. ಅವರು ಅವಸಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅಹಕಾಸ್ಯ ಮಾಡುವದಕ್ಕೂ ಹೊರಡಿಗಳಿಂದ ಹೊಡಿಯಬದಕ್ಕೂ ಶಿಲುಬಿಗೆ ಕಾಂತಪದಕ್ಕೂ ಅನ್ಯರ ಕೈಗೆ ಒಪ್ಪಿಸುವರು; ಅವನು ನತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಜ್ಜನಲ್ಲಿಡುವನು ಎಂದು ಹೇಜದನು” (ಮತ್ತಾಯ 20:18, 19).

ಈ ಹಿಂದೆ ಆತನು ತನ್ನ ಮರಣದ ಬಗ್ಗೆ ಮಾತನಾಡಿದ್ದರೂ (ಸೋಡಿ ಮಾರ್ಕ 8:31-33; 9:30-32⁵). ಅದರ ವಿವರಣೆಯನ್ನು ನಿಳಿರಲ್ಲಿ:⁷

- ಆತನು ಮಹಾಯಾಜಕರ ಹಾಗೂ ಶಾಸ್ತ್ರಿಗಳ ಕೈಗೆ “ಒಪ್ಪಿನಲ್ಲಿಡಬೇಕಿತ್ತು” ಅಂದರೆ ಆತನು ನಿರಾಕರಿಸಲ್ಪಡಬೇಕಿತ್ತು,
- ಶಾಸ್ತ್ರಿಗಳ ಹಾಗೂ ಪರಿಣಾಯರು ಆತನನ್ನು “ಮರಣಕ್ಕೆ ಹಾತ್ತನು” ಎಂದು ನಿದರ್ಶಿಸಿ ನಂತರ ಅನ್ಯರಿಗೆ ಒಪ್ಪಿಸುವವರಿಂದು (ಪ್ರೋಮಾಯರು),
- ಆತನು ಅವಮಾನಕ್ಕೂ ನಿಂದಿಗೂ ಒಳಪಡಬೇಕಿತ್ತು,
- ಆತನು ಕ್ಳಾಷೆಯ ಮರಣವನ್ನು ಅನುಭಬಿಸಬೇಕಿತ್ತು,

ನಹಜವಾಗಿ, ಆತನು ಮರಣವು ತಾತ್ಮಾಪರವಾದದ್ದು ಮತ್ತು ಮೂರನೆಯ ದಿನ “ಎಜ್ಜನಲ್ಲಿಡಬೇಕಿತ್ತು”⁸ ಆತನ ಮಾತನಾಡನ್ನು ಅಪ್ರೋಣ್ತಲರು ಅಲಿಯದಾದರು: “ಅವುಗಳ ಅಥವ ಅವಲಗೆ ಗೊತ್ತಾಗಲಲ್ಲ” (ಲಾಕ 18:34; ನೋಡಿ ಮಾರ್ಕ 9:10, 32).⁹

ನೀವು ಜೀವಿಸಿರುವ ನಿಮ್ಮ ಉದ್ದೇಶಗಳನ್ನು ಅರಿಯಬೇಕು
(ಮತ್ತಾಯ 20:20-28; ಮಾರ್ಕ 10:35-45)

ಈ ಹಿಂದೆ, ಯೇಣು ತನ್ನ ಮರಣದ ಕುಲತು ಮುಂತಿಳಿಸಿದಾಗ, ದೇವರ ರಾಜ್ಯದಲ್ಲಿ ತಮುಖರಾದವರು ಯಾರು ಎಂಬ ವಿಜಾರಣನ್ನು ಶಿಷ್ಯರು ತರ್ಕ ಮಾಡಿದ್ದವು (ಮಾರ್ಕ 9:31-34). ಈ ನಮಯದಲ್ಲಿಯಾ ನಹ, ಇದೇ ವಿಜಾರಣು ಮುಂದುವರೆಯತ್ತ.

ಉದ್ದೇಶ: ನೇಮೆ ಮಾಡುವದಕ್ಕಾಗಿ?

ಈ ಸಂದರ್ಭದಲ್ಲಿ ಯೀನು, ನೇಮೆ ಮಾಡಿಸಿಕೊಳ್ಳುವದಕ್ಕಿಂತಲೂ, ನೇಮೆ ಮಾಡುವದೇ ದೇವರ ರಾಜ್ಯದಲ್ಲಿ ಮಹತ್ವದ ಸಂಗತಿಯಾಗಿದೆ ಎಂದು ಬೋಧಿಸಿದನು.¹² ತಾನೇ ಅದಕ್ಕೆ ನಿರ್ಣಯ ಎಂದು ತಿಳಿಸಿದನು: “ಮನುಷ್ಯರುಮಾರನು ನಂತರ ನೇಮೆ ಮಾಡಿಸಿಕೊಳ್ಳುವದಕ್ಕೆ ಬರಾಗಳು, ನೇಮೆ ಮಾಡುವದಕ್ಕೂ ಅನೇಕರನ್ನು ಜಡಿಸಿಕೊಳ್ಳುವದಕ್ಕಾಗಿ ತನ್ನ ಹೃಣವನ್ನು ಕೈಡುಹೊಡುವದಕ್ಕೂ¹³ ಬಂದನು ಎಂದು ಹೇಳಿದನು” (ಮಾರ್ಕ 10:45).

ಅತನು ದೇವರ ಉದ್ದೇಶವನ್ನು ತೀರುವ ವ್ಯಕ್ತಿ ಎಂದು ಅಲಂಕಾರಿ ಮುಂದೆ ನಾಗಿದ್ದು.¹⁴ ಶಿಶ್ಯರೂ ನಂತರ ತನ್ನ ಲೀಡಿಯ ಉದ್ದೇಶ ಹಾಗೂ ನೇಮೆಯನ್ನು ಹೊಂದಿರಬೇಕೆಂದು ಅತನು ಬಯಸಿದನು.

ದೇವರಿಗೆ ಮುಹಿಮೆ ತಪುವ ರೀತಿಯಲ್ಲಿ ಜೀವಿಸು

(ಮತ್ತಾಯ 20:29-34; ಮಾರ್ಕ 10:46-52; ಲಾಕ 18:35-43)

ಯೀನು ಮತ್ತು ಅತನ ಸಂಗಡಿದ್ದವರು ಯೋಧನಾ ಕಟೀವೆಯನ್ನು ಹಾದು ಯುದ್ಧಾಯ ಸೀಮೆಗೆ ಬಂದರು. ನಂತರ ಅವರು ಏಕು ಮೈಆರ್ಜಷಣ್ಣು ನಡೆದು ಪುರಾತನ ಪಟ್ಟಣವಾದ ಯೆಲಕೋಬಿಗೆ ಬಂದರು,¹⁵ ಅಲ್ಲ ಅತನು ಅವಲಿಗೆ, ನೇಮಕರಾಗುವ ಗುಣಾರ್ಥನ್ನು ಬೋಧಿಸಿ, ಇಬ್ಬರು ಕುರುಡರನ್ನು ಸ್ವಾಫ್ಥಮಾಡಿ, ಭಯಂಕರನಾದ ಒಬ್ಬ ಹಾಹಿಗೆ ರಕ್ಷಣೆಯನ್ನು ನೀಡಿದನು.¹⁶

ಕ್ರಿಯೆಗಳ ಪರಿಶೀಲನೆ

ಸ್ವಾಸ್ಥ್ಯತೆಯ ಕುಲಕು ಮಾರು ಸುಖಾರ್ಥಗಳಲ್ಲಿ ಬರೆದಿದ್ದರೂ, ಬಿವರಣೆಗಳಲ್ಲಿ ವ್ಯತ್ಯಾಸವಿದೆ. ಮತ್ತಾಯನು (ಮತ್ತಾಯ 20:30), ಇಬ್ಬರು ಕುರುಡರು ಎಂದು ತಿಳಿಸಿದ್ದರೆ ಮಾರ್ಕ ಮತ್ತು ಲಾಕರು (ಮಾರ್ಕ 10:46; ಲಾಕ 18:35). ಒಬ್ಬನು ಎಂದು ತಿಳಿಸಿರುವರು. ಗೆದರೆನೇ ಸೀಮೆಯಲ್ಲಿ ದೆವ್ಪ ಹಿಡಿದಿದ್ದವನ ಬಿಜಾರದಲ್ಲಿ ಇದೇ ಬಿಜಾರವನ್ನು ಗಮನಿಸುತ್ತೇವೆ.¹⁷ ಸುಖಾರ್ಥಗಳ ಬರವಣಿಗೆಯ ಕಾಲದಲ್ಲಿ ಇಬ್ಬರ ಬಿಜಾರಪ್ರ ಶ್ರಜಾತವಾಗಿರಬಹುದು. ಮಾರ್ಕನು ಒಬ್ಬ ಕುರುಡನು ಭಾರ್ತಮಾಯನು ಎಂದು ಹೆಸರಿಸಿದ್ದಾನೆ. ಅಂದರೆ “ಆಮಾಯನ ಮಾನ್ಯ” ಎಂಬ ಅಧ್ಯಾತ್ಮ (ಮಾರ್ಕ 10:46).¹⁸

ಅವರು ಗುಣವಾದ ನಿರ್ದಿಷ್ಟ ಸ್ಥಳಗಳ ಕುಲಕಾದ ಬಿಬಿಧ ಬಿವರಣೆಗಳು ಇವೆ. ಲಾಕನು ಇದನ್ನು, “ಅತನು ಯೆಲಕೋ ಪಟ್ಟಣವನ್ನು ನಬೀಹೀನವಾಗ” (ಲಾಕ 18:35) ಎಂದು ಬರೆದರೆ, ಮತ್ತಾಯ ಮತ್ತು ಮಾರ್ಕರು, “ಅತನು ಯೆಲಕೋ ಪಟ್ಟಣವನ್ನು ಜಟ್ಟು ಹೊಗು ವಾಗ ಎಂದು ಬರೆದಿರುವರು” (ಮತ್ತಾಯ 20:29; ಮಾರ್ಕ 10:46). ಆದರೆ ಪುರಾತನ ಬರಹಗಾರರು “ಯೀನು ನಬೀಹೀನವಾಗ” ಯೆಲಕೋಬಿನ ಬಳಿ ಕುರುಡರು ಕುಳಿತಿದ್ದರು ಎಂದು ಬರೆದು ಇನ್ನಾಜಿಷ್ಟ್ರಾಯವನ್ನು ನಲಹಡಿಸಿದ್ದಾರೆ. ಅತನನ್ನು ಅಲಯುವ ನಮಯುದ್ಲ ಅತನು ಪಟ್ಟಣವನ್ನು ಹಾದು ಹೊಗುತ್ತಿದ್ದನು. ಆದರೆ ಶ್ರೂರ ಅತನು ಹಾದು ಹೊಗುವಾಗ,¹⁹ ಅವರು ಗುಣಹೊಂದಿದರು ಎಂದು ಸ್ವಾಷಃಪಡಿಸಲಾಗಿದೆ. ಶ್ರಜಾತ ಬರಹಗಾರರ ಶ್ರೂರ, “ಯೆಲಕೋ ಎಂಬ ಎರಡು ಪಟ್ಟಣಗಳಿದ್ದವು” ಇತಿಹಾಸದ ಯೆಲಕೋ ಹಾಗೂ ಹೆಚೋದನು ಕಟ್ಟಿಸಿದ ಹೊನ “ಯೆಲಕೋ” ಅದ್ದಲಂದ, ಅತನು ಹೊನ ಯೆಲಕೋ ಪಟ್ಟಣವನ್ನು ದಾಖಿಹೊಗುವಾಗ ಈ ಇಬ್ಬರು ಕುರುಡರನ್ನು ನಂಧಿಸಿದನು ಎಂದು ಬರೆಯಲಾಗಿದೆ. ಆದರೆ ಜಡಿಸಲಾರದ ಯಾವುದೇ ಇನ್ನಾಜಿಷ್ಟ್ರಾಯಗಳು ಇರುವದಿಲ್ಲ.²⁰

ನಂಜಕೆಯನ್ನು ಒತ್ತು ಹೇಳಲಾಗಿದೆ

ಆ ಇಬ್ಬರು ತುರುಡರು ಇಂದುವ ಸ್ಥಳವಿರುವ ರಸ್ತೆ ಬದಿಯಲ್ಲ ತುಳತ್ತಿದ್ದರು (ಲಾಕ 18:35). ಅಲ್ಲ ಬರುತ್ತಿರುವವನು ಯಾರೆಂದು ತಿಳಿದು ಅವರು, “ದಾಬಿಂದ ಕುಮಾರನೇ ನಮ್ಮನ್ನು ಕರುಣೆನು” ಎಂದು ತಾಗಿರು!²¹ (ಮತ್ತಾಯ 20:30). ಆದರೆ ಜನರು ಅವರಿಗೆ ನಮಗ್ರಿ ಎಂದು ಹೇಳಲು, “ಅವರು ನ್ನಾಖಿ ದಾಬಿಂದನ ಕುಮಾರನೇ ನಮ್ಮನ್ನು ಕರುಣೆನು ಎಂದು ಹೇಜ್ಜಿ ತಾಗಿಕೊಂಡರು” (ಮತ್ತಾಯ 20:31). “ಯೀನು ಅವರನ್ನು ಕರೆಯಲ ಎಂದನು” (ಪೂರ್ವ 10:49).²² ಯೀನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ತೋರುತ್ತೆ” ಎಂದು ತೇಳಲು? (ಮತ್ತಾಯ 20:32). “ನಮ್ಮ ಕಣ್ಣಗಳ ತೆರೆಯಲ್ಲಿಡಬೇಕು” ಎಂದರು (ಮತ್ತಾಯ 20:33). ಕ್ರಿಸ್ತನು ಬಾತೆಮಾಯಿನಿಗೆ, “ನಿನ್ನ ನಂಜಕೆಯೇ ನಿನ್ನನ್ನು ಸ್ವಾಸ್ಥ ಮಾಡಿತು” ಅಂದನು (ಪೂರ್ವ 10:52; ಲಾಕ 18:42). ತೆಲವು ನಾಲಿ ಬಜ್ಬನ ಬಳಿಯಲ್ಲಿರುವ ನಂಜಕೆಯ ಸ್ವಾಸ್ಥತೆಗೆ ನಾಲಿದು.²³ ಆದರೆ ಈ ನಂದಭ್ರಂದಳ ಇದನ್ನು ಉಲ್ಲೇಖನಲಾಗಿದೆ. ಇದರ ಮೂಲಕ ಕ್ರಿಯೆಯಲ್ಲಿರುವ ನಂಜಕೆಯ ಸ್ವಭಾವವನ್ನು ತಿಳಿಸಲಾಗಿದೆ:

- ನಂಜಕೆಯ ಅಲಕೆ (ದಾಬಿಂದ ಕುಮಾರನು).
- ಜಿಡದ ನಂಜಕೆ (ಜನರ ಮಾತಿಗೆ ಒಳಹಡಿತಾಗಲ್ಲು).
- ನಂಜಕೆಯ ತ್ರುತಿತೀಯ (ಯೀನುವಿನ ಕರೆಗೆ).
- ನಂಜಕೆಯ ಮನಬಿ.

ಇದಕ್ಕೆ ಗುಣಹಡಿನುವ ಹಾಗೂ ಯೀನುವನ್ನು ಹಿಂಬಾಳನುವ ನಂಜಕೆಯನ್ನು ಸೇಲನ ಬಹುದು.

ಆಗ ಯೀನು ಕನಿಕರಹಟ್ಟು ಅವರ ಕಣ್ಣಗಳನ್ನು ಮುಣ್ಣಿದನು. ಕೊಡಲೆ ಅವರಿಗೆ ಕಣ್ಣ ಬಂದವು, ಅವರು ಆತನ ಹಿಂದೆ ಹೋಡರು (ಮತ್ತಾಯ 20:34). ಅವರು ದೇವರನ್ನು ತೋಂಡಾಡುತ್ತಾ ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು (ಲಾಕ 18:43). ತಂದೆಗೆ ಮಹಿಳೆಯಾಗುವಂಧ ಕಾಯಂಗಳನ್ನು ಮಾತ್ರ ಯೀನುಮಾಡಿನು (ಸೋಡಿ ಯೋಹಾನ 17:4).

ಇತರರ ಬಗ್ಗೆಯೂ ಜಿಂತಿಸಿ (ಲಾಕ 19:1-10)²⁴

ನಮ್ಮಿಲ್ಲ ಅಪಾರಗಳ ನಂಭಿನುವಾಗ, ನಮ್ಮ ಅಲೋಜನೆಗಳ ನ್ನಾಧರುಯಾಗುತ್ತೇವೆ. ಅದರ ಯೀನುವಿನಲ್ಲಿ ಈ ಲೀಟೆ ಇರಲ್ಲ. ಏನೇ ಆದರೂ ಆತನ ಇತರರ ಬಗ್ಗೆ ಯೋಜಿಸದೆ ಇರಲ್ಲ. ಕುರುಡನ ಸ್ವಾಸ್ಥತೆಯಲ್ಲ ಇದನ್ನು ಹೋಲಿದ್ದಾನೆ. ಹಾಗೂ ಯೆಲಿಕೊಬಿನ ಜಕ್ಕಾಯನ ವಿಜಾರದಲ್ಲಾ ಈ ಅಂಶವನ್ನು ಗಮನಿಸುತ್ತೇವೆ.

ಈ ಜಿಕ್ಕೆ ಮನುಷ್ಯನು ಯೀನುವನ್ನು ನೋಡುವ ಸಲುವಾಗಿ ಮರವನ್ನು ವಿಲದ ಕಥೆಯನ್ನು ಮತ್ತು ನಹ ತಿಳಿದಿದ್ದಾರೆ.²⁵ ಯೀನು ಅವನ ಮನಿಗೆ ಹೋಡಿದ್ದಲಿಂದ, ಅವನಿಗೆ ಬದಲಾವಣೆ ದೋರೆಯಿತು.²⁶ “ಯೀನು ಜಕ್ಕಾಯನಿಗೆ ಈ ಹೋತ್ತು ಈ ಮನಿಗೆ ರಕ್ಷಣೆಯಾಯಿತು” ಮನುಷ್ಯಕುಮಾರನು ಕೆಟ್ಟ ಹೋಗಿರುವವರನ್ನು ಹುಡುಕಿ ರಕ್ಷಣೆ ಬಂದನು ಅಂದನು²⁷ (ಪಜನಗಳ 9, 10).

ಉಪದೇಶಿಸಿ, ಉಪದೇಶಿಸಿ, ಉಪದೇಶಿಸಿ (ಲಾಕ 19:11-27)

ಅಂತ್ಯದಲ್ಲಿ ಯೀನು ನತ್ಯವನ್ನು ಬೋಧಿಸಿ, ಪ್ರತಿಪಾದಿನುವದನ್ನು ಗಮನಿಸುತ್ತೇವೆ ಮತ್ತು ತತ್ವ ಬೋಧನೆಗಳನ್ನು ಆತನು ನಲಿಹಡಿಸಿದ್ದಾನೆ. ಯೀನು ಜಕ್ಕಾಯನ ಮನಿಯಲ್ಲ ತನ್ನ

ಶಿಷ್ಯರ ನಂಗಡ ಇರುವಾಗ, ಯೀನು “ಮೊಹಲಿಗಳು” ದೃಷ್ಟಿಂತವನ್ನು ಹೇಳಿದನು.²⁸ ದೇವರ ರಾಜ್ಯದ ತಪ್ಪಾದ ಬೋಧನೆಗಳನ್ನು ನಲಹಿಸುವನಲುವಾಗಿ ಇದನ್ನು ಹೇಳಿದನು.

ನಾಮ್ಯ

ಶ್ರೀಮಂತನಾದ ಮನುಷ್ಯನು ಹತ್ತು ಚೋಹಲಿಗಳನ್ನು ತನ್ನ ಆಳಗಳಿಗೆ ನೀಡಿದನು (ಪಜನಗಳು 13, 16, 18, 20). “ನಾನು ಬರುವ ತನಕ ವ್ಯಾಖಾರ ಮಾಡಿ ಕೊಂಡಿಲ್ಲ ಎಂದು ಹೇಳ ಹೋಳಿದನು. ಒಂದು ಚೋಹಲಿ ಎಂದರೆ ರ್ಯಾಚ್ ದೇಶದ ನೂರು ದಿನಾಲಿಗಳು.”²⁹ ಅದು ಒಬ್ಬ ಮನುಷ್ಯನ ನಾಲ್ಕು ತಿಂಗಳ ನಂಹಾದನೆ.³⁰ ಈ ಶ್ರೀಮಂತರನು ರಾಜ್ಯಾಧಿಕಾರವನ್ನು ಹಡೆದುಕೊಂಡು ಬರಲು ದೂರದೇಶಕ್ಕೆ ಹೋಳಿದನು (ಪಜನ 12). ನಂತರ ಅವನು ನಂಜಗನ್ನರಾದ, ಹಾಗೂ ನಂಜಗನ್ನರಲ್ಲದ ಆಳಗಳಿಗೆ ತೀವ್ರನಿಳಿತಲು ಹಿಂದಿರುಗಿದನು. ನಂತರದ ದಿನಗಳಲ್ಲಿ ಯೀನು ಹೇಳಿದ ಹತ್ತು ತಲಾಂತುಗಳ ನಾಮ್ಯಕ್ಕೆ ಇದು ನಮನಾಗಿದೆ (ಮತ್ತಾಯ 25:14-30),³¹ ಆದರೆ ಇದರಲ್ಲಿ ಒಂದು ವ್ಯಾತ್ಯಾಸಿದೆಯಷ್ಟೆ.

ಉದ್ದೇಶ

ಪಜನ 11ರಲ್ಲಿ ಇದರ ಉದ್ದೇಶವನ್ನು ತಿಜನಲಾಗಿದೆ: “ಆತನು ಯೀರೂನಲೇಮನ್ನು ಸಭಿಲಹಿಸುತ್ತಿರುವಾಗ ಈ ನಾಮ್ಯವನ್ನು ಹೇಳಿದನು, ಯಾಕೆಂದರೆ, ದೇವರ ರಾಜ್ಯವು ಕೂಡಲೇ ಬರುವದೆಂದು ಅವರು ಬಯಸಿದ್ದರು” ಯೀನು ತಾನು ನಾಯಿವದಕ್ಕಾಗಿ ಯೀರೂನಲೇಬಿಗೆ ಹೋಗುತ್ತಿರುವನೆಂದು ಹೇಳಿದ್ದಾಗ್ನರ್ಯ, ಅವರು ಅದನ್ನು ಒಪ್ಪಿಕೊಳ್ಳಿಲ್ಲ. ಜನರ ಗುಂಪು ನಂತೇಂಛವಾಗಿದ್ದಲಿಂದ,³² ದೇವರ ರಾಜ್ಯದ ನ್ಯಾಷನೆಗಾಗಿ ಯೀನುವಿನ ನಂಗಡ ಯೀರೂನಲೇಬಿಗೆ ಹೋಗುತ್ತೇವೆ ಎಂದು ತಿಜಿದ್ದರು. ಶ್ರೀಮಂತನು ತನ್ನ ರಾಜ್ಯವನ್ನು ಪಡೆದು ಹಿಂದಿರುಗುವದಕ್ಕಾಗಿ, “ದೂರ ದೇಶಕ್ಕೆ” ಹೋದನು ಎಂಬದು ತ್ರಿಪುಳ ಅಂಶವಾಗಿದೆ. ಯೀನು ತನ್ನ ರಾಜ್ಯದ ಶಕ್ತಿಯನ್ನು ಪಡೆಯುವ ಮುಸ್ತ ನತ್ತು ಎಜ್ಞಾನಲ್ಪಟ್ಟ ನಂತರ ಪರ ಲೋಕಕ್ಕೆ ಏಲಿ ಹೋಗಬೇಕಿತ್ತು (ಅಷ್ಟೋನ್ತಲರ ಕೃತ್ಯಾಗಳು 2:32, 33; ತ್ರಿಕಂಜಿ 3:2!).³³

ಒಂದು ಶ್ರಮುಳ ಸರ್ಕಾರವನ್ನು ಅಂದಿಂಬಿಸುವ ಉದ್ದೇಶಪ್ರ ಈ ನಾಮ್ಯರಳ್ಲಿದೆ. ಆದರೆ ಇಲ್ಲಿ ಹೆಚ್ಚಿನ ಹಾರಗಳನ್ನು ನೀಡಲಾಗಿದೆ:³⁴

- ತಿಸ್ತನ ಶಿಷ್ಯಲಿಗೆ ಒಂದು ವಿಶೇಷ ನವಾಲನ್ನು ಈ ನಾಮ್ಯವು ನೀಡುತ್ತದೆ. ಆತನು ಹೊರಣ ಹೋದ ನಂತರ ಅವರು ಈ ಲೋಕದಲ್ಲಿ ಕಾಯು ಸಿರತವಾಗಬೇಕಿದ್ದ ಕಾರಣಪೂರ್ವ ಇದರಲ್ಲಿದೆ. ಆತನು ಅವಲಿಗೆ ಒಂದು ದೂಡೆ ಜವಾಬ್ದಾರಿಯನ್ನು ನೀಡಿ, ಅದಕ್ಕೆ ಅವರು ಲೆಕ್ಕಕೊಡಬೇಕಿತ್ತು (ನೀಡಿ 2 ಕೊಲಂಧ 4:17).
- ತಿಸ್ತನ ಪ್ರೇಗಿಂಗೆ ಇದರಲ್ಲಿ ವಿಶೇಷ ಎಜ್ಞಿಲಿಕೆಯನ್ನು ನಹ ನೀಡಲಾಗಿದೆ: ಆತನನ್ನು ತಿರಸ್ತಲಿನುವರು ಶಿಕ್ಷಣ ಹಾತ್ರಾಗಿರುವರು.

ಮುಕ್ತಾಯ

ಯೀನು ಯೀಲಕ್ಷೇವಪನ್ನು ಜಟ್ಟಿ ತನ್ನ ಅಂತಿಮ ಶ್ರಯಾಣದಲ್ಲಿದ್ದನು. ಯೀಲಕ್ಷೇವಿ ನಿಂದ ಹದಿನೇಳನೆ ಮೈಲನ ಅಂತರದಲ್ಲಿದ್ದನು (ಸಮುದ್ರ ಮಟ್ಟದಿಂದ 1,200 ಅಡಿ ತಳದಲ್ಲಿ) ಆತನು ಯೀರೂನಲೇಬಿಗೆ ಹೊರಣದ್ದನು. (ಸಮುದ್ರ ಮಟ್ಟದಿಂದ 2,500 ಎತ್ತರದಲ್ಲಿ) ಮುಂದಿನ ಹಾರದಲ್ಲಿ ಬೆಢಿಸಿಗೆ ಧಾರಿಸಿದ ಸಂಗತಿ ಇರತ್ತದೆ.

ಶಿಲಬೆಯನ್ನು ನಂಧಿಸುವ ಮುಸ್ತ, ಯೀನುವಿನ ಮನಸ್ಸಿನಲ್ಲಿದ ನಂಗಡಿಗಳ ತುಲತು ಯೀನು ಯೋಜನುತ್ತಿರುವಾಗಿ. ನೀವು ಬಯಸುವ ಹೆಚ್ಚಿನ ನಂಗಡಿಗಳ ಈ ಹಾರದಲ್ಲಿ ಇಲ್ಲಿದ್ದರೂ, ನೀವು ಬಯಸುವ ಹೆಚ್ಚಿನ ನಂಗಡಿಗಳ ಈ ಹಾರದಲ್ಲಿ ಇಲ್ಲಿದ್ದರೂ, ನೀವು

జీవినువ చిజారదల్లద్దరూ, మరణపు బండితచాగి బరువదాగిదే (సోణి ఇజ్జయ 9:27). ఆడ్డలింద ఎల్లు కాలదల్లు నాపుగళు యావ లితియల్ల జీవినబేకేందు తీస్తన సిద్ధణనదల్ల కాబుత్తేచే:

- యాపుదే నమయదల్ల మరణపు బరబహుదు ఆడ్డలింద జీవితపన్ను నలహడిసికొళ్ళుపదు లేను.
- నమ్మ అడ్డేళపన్ను అలయబేకు. అడ్డేళబియవదలింద అదు నమగే జీవి తద అధికపన్ను సిఱుత్తేదే.
- దేవర మహిమేగారి జీవిసిలి. “అదరంతే నిష్ట బేళకు జనర ముందే త్రకాలినల. కింగాదర అపర నిష్ట ఒళ్ళే కీయిగళపన్ను నేలడి హరలోక దళ్లయవ నిష్ట తండెయపన్ను కేంంచాడువయ” (మత్తాయ 5:16).
- ఇతరర బగ్గె ఆలోచిసిలి. న్నాఫ్ జింతకరు ఈ లోకదల్ల దుఃలవుళ్ళవ రాగిద్దారే.
- దేవర వాక్యద నత్యపన్ను అపదేశిసి, అపదేశిసి, అపదేశిసి.

ఒందు వేళి నీపుగళు ఒందు వార అథవా ఒందు శతమానదళ్ల జీవినబహుదాదరూ ఈ లోకద కడెయ దివసగళపన్ను జీవినలు అత్తమపాద ఇన్నోందు మాగ్ చిల్ల.

పూణితి

“మరణపు కరేయువాగ” మరణపు సబుఁడపడల్లదే. “మరణపు నిష్ట భాగిలపన్ను తట్టువాగ” ఎంబ శింహిఁకెయపన్ను నక నిఱబహుదు. నిష్ట జీవితద లుడ్డేళచేను? ఎందు త్రభోఁలదిసి. మత్తాయ 20:28, కాగూ లాక 19:10: యేనుబిన ఎరడు మహా అడ్డేళ ఎందు తిజయబహుదు. యేను ఈ లోకదళ్లద్ద లుడ్డేళచేను అలత్తిద్దను. నాపు?

నమ్మ హారదల్ల నాయ్కురెగ త్రనంగపన్ను మాడబహుదు: యాకోఱ మత్తు యేలహానర కులత హారక్కాగి, “నీను బేళేయువాగ?” ఎంబ హార సోణిలి. కురుడ బాతిమాయన కులత అనేక త్రనంగగళపన్ను మాడబహుదు. యీరూనలేబినల్ల స్పృష్టినాద కురుడన బగ్గెయు అంగగళపన్ను పడేయబహుదు. (“కురుడనాగిదే, ఈగ నోలడుత్తేనే” ఎంబ తీస్తన జియన జలతే, 4స్త హారదల్ల నేలడిలి.) చేలకలగళ నామ్యపన్ను బిధబిధవాగి బళసబహుదు. ఎలో ఫైయర్ రవయ, లాక 19:13జ యిలంద, [“కణద్”] కులత గమసిలి. ఇదయోందిగే కణ వ్యాహార (NASB) అథవా వ్యచకార (NIV) మాడిల ఎందిదే.

ఉప్సణిగెలు

¹ఈ అంతపన్ను జజింబహుదు. నంభబినుపదక్కే ముంజితచాగి అదర బగ్గె కేఁగే త్రత్తియి కోఱనుచేపోఁ నాపు అలిరుచదిల్ల, అదరే యేనుబిన కడెయ దివసగళ అధ్యాత్మగ బగ్గె కలపు త్రశ్శేగళపన్ను కేఁటువాగ అదక్కే నందభ్రమపన్ను కాతబహుదు. నిష్ట అయుష్ కెడిమే ఇదే ఎందు ప్యోర్యరు కేఁటువాగ, అవర త్రత్తియియపన్ను గమసి? ²“యేనుబిన కాలద హాలేస్టేనిన” భూబట నేలడిలి. ³మాక్ 10:32ఎ నల్లయవ “అపర” మత్తు “ఆతన హిందే బరువపరు” ఎంబుపు బేలే గుంపాగిరబహుదు అథవా ఆగదిరబహుదు. ఎరడు బేలే బేలే గుంపుగాగిర్చరే, “అపర” ఎంబుదు కస్తేరడు జనర గుంపపన్ను బహుళః సూజినుత్తదే మత్తు “ఆతన హిందే బరువపరు” ఆతన హిందే త్రయాశేషిప్రిద్ద శిష్యరాగిరబహుదు.

“‘ಸ್ವಾಷ್ಟತೆಯನ್ನು ಹೇಳಿದೆ ಇರುವವು’” ಎಂಬುದು “ಹೆಚ್ಚೆ” ಎಂಬುದು ಹದಕ್ಕೆ ಅರ್ಥವಾಗಿದೆ. ಅದರೆ ಯೀಂನು ತನ್ನ ಮರಣದ ಕುಲತು ಸ್ವಾಷ್ಟವಾಗಿ ಮಾತಾಡಿದನು. ⁵ನಂತರ ಅವರು ಜೀಜೀನಿಲ್ಲ ಶಿಲುಬೆಯನ್ನು ದೃಷ್ಟಿಸಿದರು (ಸೋಳಿ ಯೋಳಕಾನ 12:16). ⁶ಮತ್ತಾಯ 20:18, 19ರಲ್ಲ (ಅತರ ಪಜನಗಳು) ಯೀಂನು ತನ್ನ ಮುಂಬರುವ ಬಾಧೆಗಳ ಬಗ್ಗೆ “ಮೂರನೆಯ ನಾಲಿ” ಮಾತಾಡಿದನು. ಎಪ್ಪು ನಾಲಿ ಎಂಬುದು ಮುಖ್ಯವಾಗಿ; ಅತನು ಶ್ರಮೆಯನ್ನು ಹೊಂದುವನೆಂದು ಇತರ ನಂದಭರಣಲಲ್ಲಿ ತೀಕ್ಷ್ಣನು ನೂಡಿಸಿದ್ದಾನೆ (ಅಲ್ಲದಾರಿಂದಾಗಿ, ನೋಳಿ ಮತ್ತಾಯ 17:12; ಲಾಕ 5:35; 9:22, 43-45; 12:50; 13:32, 33; 17:25). ⁷“ಬಾಧೆಗಳ ಕುಲತು 14 ಬಾಲ” ಕಾರ್ಯಮೀನರವರು ಹೇಳಿದ್ದಾರೆ. ಅಪ್ಪಾಗಳು “ತೀಕ್ಷ್ಣನನ್ನು ನೇರಲ್ಪಾಗಿ ನೂಡಿಸುತ್ತಿದ್ದೇವೆ” (James Burton Coffman, *Commentary on the Gospel of Matthew* [Austin, Tex.: Firm Foundation Publishing House, 1968], 310-11). ⁸ಮತ್ತಾಯದಲ್ಲಿ “ಮೂರು ದಿವನಗಳಲ್ಲಿ” (ಮತ್ತಾಯ 20:19) ಮತ್ತು ಮಾರ್ಕನಲ್ಲಿ “ಮೂರು ದಿನಗಳ ನಂತರ” (ಮಾರ್ಕ 8:31), ಲಾಕದಲ್ಲಿ “ಮೂರನೆ ದಿನ” (ಲಾಕ 18:33). “... ಈ ಪದಗಳನ್ನು ಅಕ್ಷಯರ್ಥವಾಗಿ ವ್ಯಾಖ್ಯಾನಿಸಬಾರದು” (Orville E. Daniel, *A Harmony of the Four Gospels*, 2d ed. [Grand Rapids, Mich.: Baker Books, 1996], 143). ⁹ಲಾಕ 18:34ರಲ್ಲಿ “ಅದರ ಅರ್ಥವು ಗೂಡಿದಾಗಿದೆ,” ಅವರ ಮುಂದಾಲೋಜನೆಯ ದೇಶೆಯಿಂದ ಅದರು ಅಲಿಯಾದರು, ಆಳ್ಳಿಯಗೊಳಿಕ್ಕಂತೆ ಮಾಡುವುದಕ್ಕೆ ದೈವ ನಿರ್ದಾರಿಸಿದಿರಬಹುದು. ಲಾಕ 9:45; ರಲ್ಲಿ ಲಾಕನು ನಂತರ ಅದೇ ಶ್ರೀಞಾಯಿಲ್ಲ ಬರೆದಿರುವನು. ¹⁰“ಯಾಕೋಬಿ ಮತ್ತು ಯೇಸುಹಾನರ ತಾಯಿಯು ನಂತರ ಮಾಡಿ ಮಾಡಿದ್ದು. ಹೆಚ್ಚಿನ ಬಿವರಕ್ಕಾಗಿ “ನಿಂನು, ಬೆಳೆದು ವಿನಾಗಬೇಕೆಂದಿರುವಿ?” ಎಂಬ ಮುಂದಿನ ಹಾರ್ಟ ನೋಳಿಲಿ.

¹¹“ಯೀರಾನಲೇಬಿನ ಮೇಲುಷ್ಟೆಗಿಯಲ್ಲಿ ನಂತರ ಇದೇ ಬಿಧವಾದ ನಮನ್ಯೇ ಉದ್ಭವಿಸಿತ್ತು (ಲಾಕ 22:24). ¹²“ಶಿಕ್ಷ್ಯತ್ವದ ಗುರುತಾಗಳು” ಎಂಬ ಹಾರ್ಟನ್ನು ತೀಕ್ಷ್ಣನ ಜೀವನ ಜಿಲ್ಲೆ, 4ಗೇ ಪುಸ್ತಕದಲ್ಲಿ ನೋಳಿಲಿ. ¹³“ಹಲಹಾರ್” ಎಂಬ ಪದವನ್ನು ಮುಂದೆ ಜ್ಯೋತಿಂಜಾನಿ. ¹⁴ಮತ್ತಾಯ 9:13; 1:21; 1 ತಿಂಡಾಫೆ 1:15 ಇನ್ನೊಂದು ಉದ್ದೇಶದ ದಾರ್ಕವಾಗಿದೆ. ¹⁵“ಯೇಸುವಿನ ಕಾಲದ ಹಾಲೆನ್ನೇನಿನು” ಭೂಪಟ ನೋಳಿಲಿ. ¹⁶ಲಾಕನು ಜಕ್ಕಾಯನ ವಿಜಾರವನ್ನು ಹಾಗೂ ಸ್ವಾಷ್ಟತೆಯನ್ನು ಮೊದಲಾಗೆ ತಿಂಡಿದ್ದಾನೆ (ಲಾಕ 18:35; 19:1, 2). ¹⁷“ನಾನು ಯಾವಾಗೀಲು ಇಬ್ಬರು ಕುರಿಡು ಬಗ್ಗೆ ಮಾತಾಡುತ್ತೇನೆ. ¹⁸“Bar” ಎಂಬುದು ಅರಬೀನಲ್ಲಿ “ಕುಮಾರನು” ಎಂಬುದಾಗಿದೆ. ರೆಂಬೆಂಬುದಿಗೆ ಸಂಬಂಧಪಟ್ಟ ಭಾಷೆಯನ್ನು ಮಾರ್ಕನು ಬರೆದನು. ¹⁹ಯೀಂನು ವಿಶ್ರಬಿನುವಾಗ, ಜಕ್ಕಾಯನ ಘಟನೆಯ ನಡೆಯಲು (ಜಕ್ಕಾಯನ ಮನೆಯಲ್ಲಿ ಅತನು ನಮಯವನ್ನು ತಿಂಡಿದನು.) ²⁰ಈ ವ್ಯಾಖ್ಯಾನಗಳ ಬಗ್ಗೆ Culver ನಾಧ್ಯತೆಯ ಏಷ ಬಿವರಣೆಗಳನ್ನು ಕೊಟ್ಟರು (Robert Duncan Culver, *The Life of Christ* [Grand Rapids, Mich.: Baker Book House, 1976], 212-13).

²¹ಮೇಸ್ಸಿಯನ್ನು “ಮನುಷ್ಯ ಕುಮಾರನು” ಎಂದು ಜನರು ಹೇಳುತ್ತಿದ್ದರು ತುರುಡರು ಅದನ್ನೇ ಹೇಳಿದರು. ²²ಬಾತಿಕುಮಾಯಿಸಿಗೆ ದೇಹವನ್ನು ತೋಳಣಿಡುವವರ್ತಿಂತಲೂ ಅವನ ತುರುಡು ತನ್ನ ಪ್ರಥಾನವಾಗಿತ್ತು. ಆದ್ದರಿಂದ ತನ್ನ ಮೇಲಂಗಿಯನ್ನು ಎಸೆದೆ ಬಂದನು ಎಂದು ಮಾರ್ಕನು ತಿಂಡಿದ್ದಾನೆ. ನಮ್ಮೀಲ್ಲಿರ ಇಶ್ವರ ಆಕಾಂಕ್ಷೆಗಳನ್ನು ಎಸೆದೆ ಅತನನ್ನು ಅಲಿಯುವ ಪ್ರಯತ್ನ ಮಾಡಬೇಕು. ²³ಮಾರ್ಕ 2ರಲ್ಲಿ ಗುಣಹೋಂದುವದಕ್ಕೆ ಹಾಖ್ಯಾಯ ರೊಳಗಿ ನಂಜಕೆ ಹೊಂದಿದ್ದನು ಎಂಬ ಪುರಾವೆ ಇಲ್ಲ, ಮರಣದಿಂದ ಎಧರುವ ನಂತರ ನಂಜಕೆಯನ್ನು ಹೊಂದಿರಿಲ್ಲ. ²⁴ಬದವರ ಕೆರರತೆಯಿಳ್ಳಿಪರ ಹಾಗೂ ದೆಸೆಗೆಬ್ಬಪರ ಕುಲತು ಆಲೋಚಿಸಿದ ಪ್ರಥಾನವಾದ ಲಾಕನು ಮಾತ್ರ ಜಕ್ಕಾಯನ ತುಲತು ತಿಂಡಿರುವನು. ²⁵“ಜೀಕ್ಷ ಮನುಷ್ಯನು” ಎಂಬ ರಾಗ ಅಮೇರಿಕೆಯಲ್ಲಿ ತುಸಿದ್ದಿಗೊಂಡಿದೆ. ²⁶ಲಾಕ (19:1-10) ಜಕ್ಕಾಯನ ಕಥೆಯು ನಂತರ, ಶ್ರೀಮಂತನ (ಲಾಕ 18:18-27) ಕಥೆಯಿಂದ ಒಂಟಿಯು ನೂಡಿ ಕಟ್ಟಿನಲ್ಲಿ ನುನುಳಬ ಬಗ್ಗೆ ಲಾಕನು ತಿಂಡಿದನು (ಲಾಕ 18:25). ²⁷ಲಾಕ 19:10, ಮಾರ್ಕ 10:45 ತ್ರಂಘು ಲಾದ್ದೆಶದ ವ್ಯಾಖ್ಯಾನ. ²⁸“ಹೆಂತಲಿಗ ನಾಮ್ಯ” (ಆಂತರಿ) “ಮ್ಯಾನಾ.” ²⁹“ದಿನಾಲಿ” ಅಂದರೆ ಒಂದು ದಿನದ ಕೂಲ. ³⁰ಲಾಕ 19:17 ರಲ್ಲಿ “ಮ್ಯಾನಾ” ಅಂದರೆ ಜಿಕ್ಕು ಕಾನು, ಅದರೆ ಹತ್ತು ಹಟ್ಟಣಗಳ ಒಡೆಯ.

³¹ಲಾಕ 19:23 “ಬಾಧಂತೆ” ಎಂಬ ಪದ ಲಾಕ 19:26. ³²ಅತನು ಹಟ್ಟಣ ತುವೆಳ ಅನಂದವನ್ನು ಉಂಟುಮಾಡಿತು, ಮುಂದಿನ ಹಾರ್ಟದಲ್ಲಿ “ಶಿಲುಬೆಗೆ ಹಾಕಿ!” ಎಂಬುದನ್ನು ಗಮಿಸಿಹೋಳಿ. ³³ಅತನು ಹೋಳ ಹತ್ತು ದಿನಗಳ ನಂತರ ಹವಿಕೂಡ್ದನು ಬಂದು ಹಂಜಾಶತ್ತಪು ದಿನದಿಂದ ನಭೆಯನ್ನು ನ್ಯಾಹಿಸಿದನು. ³⁴“ನಾಮ್ಯಾಗಳು” ಬಿಧಬಿಧ ಬೋಧನೆಗೆ ಪೂರಕವಾಗಿವೆ. ³⁵Earl V. Pierce, *The Supreme Beatitude* (New York: Fleming H. Revell Co., 1947), 76-86..